



ದೀರ್ಘ ಕಾಲ ಗೆಯೇ ಮಾಡಿದವರು. ತಾನೆಲ್ಲ ನಿಭಾಯಿಸಬಲ್ಲೇ ಎಂಬ ಆತ್ಮವಿಶ್ವಾಸವೇ ಅವರ ಶಕ್ತಿಯಾಗಿತ್ತು. ಅದರೆ ಜ್ಞಿಣಿಗೆ ಅವರಿಗೆ ಜ್ಞರವೇಂದು ಬಂದು ಹೋದ ಬಳಿಗೆ ಮಾಡಲಿನಂತೆ ಕೆಲಸ ಮಾಡಲು ಸಾಧ್ಯವಾಗುತ್ತಿರಲ್ಲ. ಅದನ್ನು ಗಮನಿಸಿಕೊಂಡು ಅವರು, ‘ಇನ್ನು ಮುಂದೇನು ಗತಿ...’ ಎಂದು ಆತಂಕಪಡುತ್ತಿದ್ದರು.

ನಗರದಲ್ಲಿದ್ದ ಮಗ, ಅಮೃಗಿ ಹೀಗಾಗಿರುವುದು ಖಿನತೆಯಲ್ಲಿಂದ ಎಂದು ಗುರುತಿಸಿದ್ದು. ‘ತನ್ನಿಡನೆ ಒಂದೆರಡು ವಾರ ಇಳಿದ್ದ ಹೋಗು’ ಎಂದು ಹೇಳಿದ. ಮಗನ ಮನೆಯೆಂಬ ಮಿಸಿಯಿಂದಲೇ ಬಂದ ಅಮೃಗಿ, ತನಗೆ ಶಕ್ತಿಯಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು. ‘ತನ್ನ ಸ್ವೇಚ್ಛತರೊಬ್ಬರು ವೈದ್ಯರಿದ್ದಾರೆ, ಹೇಗೂ ಇದು ಅವರಿಕೆ ನಗರವಾದ್ದರಿಂದ ನೀನೊಮ್ಮೆ ಅವರನ್ನು ಭೇಟಿಯಾದರೆ ನಷ್ಟವೇನಿಲ್ಲ ನೋಡಮಾ...’ ಎಂದು ಅವುನ್ನು ರಮಿಸಿದ. ತನಗೆ ಶಕ್ತಿಯು ವಾಪಸ್ ಬರುವುದಾದರೆ, ವೈದ್ಯರನ್ನು ಕಾಣಲೇನು

ಅಡ್ಡಿ ಎಂದು ಬಗೆದು ಅವು ವೈದ್ಯರನ್ನು ಕಾಣಲು ಒಷ್ಣಿದರು.

ವೈದ್ಯರ ಕ್ಕಿನ್ನು ಬಂದು ಕೆಕ್ಕಿರಿದ ಬ್ರಾಹ್ಮಂತೆ ಜನರಿಂದ ತುಂಬಿಹೋಗಿತ್ತು. ಚಿಕಿತ್ಸಾಗಾಗಿ ಬಂದವರು, ಜೈವಧಿಯ ಅಡ್ಡಪರಿಣಾಮಗಳಿಂದಾಗಿ ಒಳಳುವವರು, ನಿದ್ದೆಯ ಜೈವಧಿಯಿಂದಾಗಿ ಸಮರ್ಪೋಲನವನ್ನು ಕಾಪಾಡಿಕೊಳ್ಳಲು ಕಷ್ಟಪಡುವವರು ಅಲ್ಲಿದ್ದರು. ಸಿಂಧಿಂದಿ ಎಲ್ಲರನ್ನು ಬ್ರಿಯತ್ತ ಸುಮೃದ್ಧಿಸುತ್ತಿದ್ದರು. ರೋಗಿಯೆಡನೆ ಬಂದರೆ ಮಾತ್ರ ಅಪಾಯಿಂಟ್‌ಮೆಂಟ್ ಟೋಕನ್ ಕೊಡುವ ಪರಿಬಾರ ಅಲ್ಲಿದೆ. ಆದ್ದರಿಂದ ದೂರದೂರುಗಳಿಂದ ಬಂದ ರೋಗಿಗಳು ಕಾರಿಡಾರ್‌ನಲ್ಲಿ ಬಂದು ದುಪ್ಪಟ್ಟು ಬಿಡಿಸಿ ಮಲಗಿದ್ದರು. ಹನ್ನೊಂದು ಗಂಟೆಗೆ ಅಪಾಯಿಂಟ್‌ಮೆಂಟ್ ಕ್ಕಿನ್ನೀಡರೂ, ವೈದ್ಯರು ಸುಮಾರು ಮೂರು ಗಂಟೆಗೆ ಕ್ಕಿನ್ನೀಗೆ ಬಂದರು. ಕೊನೆಗೆ ಗ್ರಹಿತರಿಲ್ಲದೆ ವೈದ್ಯರು ಇಬ್ಬರು ರೋಗಿಗಳನ್ನು ಏಕಕಾಲಕ್ಕೆ ತಮ್ಮ

ಕೊರಡಿಗೆ ಕಳುಹಿಸುವಂತೆ ಹೇಳಿದರು. ಇತ್ತು ಒಬ್ಬರ ಬಳಿಗೆ ಎರಡು ನಿಮಿಷ ಮಾತನಾಡಿದ ವೈದ್ಯರು, ಇನ್ನೊಂದು ಕುಚೆಯಲ್ಲಿ ಕುಳಿತವರೋದನೆ ಮತ್ತೆರಡು ನಿಮಿಷ ಮಾತನಾಡಿ, ಚೆಟಿಗಳಲ್ಲಿ ಜೈವಧಿಗಳನ್ನು ಬರೆದುಕೊಡುತ್ತಾ ಹೋದರು. ಅಷ್ಟರಲ್ಲಿ, ಅಲ್ಲಿಂದ ಹೊರಬಿದ್ದರೆ ಸಾಹ ಎಂದುಕೊಂಡವರೇ ಅನೇಕರು.

ಮಾನಸಿಕ ಅನಾರೋಗ್ಯವಿದ್ವಾಗ ಬಾಹ್ಯ ಪರಿಷ್ಟಿಯನ್ನು ಗ್ರಹಿಸುವುದಕ್ಕೆ ರೋಗಿಗೆ ಕಷ್ಟವಾಗುತ್ತದೆ. ಅಂತಹ ಸಂದರ್ಭದ ಲಾಭ ಪಡೆದುಕೊಳ್ಳುವುದು ವೈತ್ತಿಪರತೆಯೂ ಅಲ್ಲ, ಮಾನವೀಯತೆಯೂ ಅಲ್ಲ. ಸಮಾಲೋಚಕರ, ಮನಶ್ವಾಸ್ತ್ರಜ್ಞರ ತೀವ್ರ ಕೊರಡಿಯಿದ್ದಾಗ ಇಂತಹ ಪರಿಷ್ಟಿ ಸೃಷ್ಟಿಯಾಗಬಹುದು. ಆದರೆ ಮಾಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯರು ಪ್ರಯೋಗಿಸಬೇಕು.

ಶೀತವೋ, ಕೇವೋ, ಜ್ಞರವೋ ಬಂದರೆ ವೈದ್ಯರ ಬಳಿಗೆ ಹೋಗಿ ತಕ್ಕ ಜೈವಧಿಯನ್ನು ತೆಗೆದುಕೊಳ್ಳಬಹುದು. ಅದು ಗುಣವಾಗುತ್ತದೆ ಎಂಬ ನಂಬಿಕೆ ಅಂತರಾಳದಲ್ಲಿ ಇರುತ್ತದೆ. ಆದರೆ ಮನಸ್ಸಿನ ಸಮರ್ಪೋಲನವು ಏರುಪೋದಾಗ ಅಂತರಾಳದಲ್ಲಿರುವ ನಂಬಿಕೆಯ ಪದರವೇ ಅಲ್ಲಾದಿ ಹೋಗಿರುತ್ತದೆ. ‘ತಮಗೇನು ಬೇಕು’ ಎಂದು ಹೇಳಲಾರದ ಸ್ಥಿತಿಯಲ್ಲಿ ಇರುವವರು ಮನಶ್ವಾಸ್ತ್ರಜ್ಞರನ್ನೇ ಸಮಾಲೋಚಕರನ್ನೇ ಅರಬಿ ಬರುತ್ತಾರೆ. ಅಂತಹವರಬಗ್ಗೆ ಬಂದು ಎಂಪಥಿ (empathy) ಅಥವಾ ಪರಾನುಭಾತಿಯನ್ನು ಹೊಂದುವ ಸಾಮಾನ್ಯವ ತೀರಾ ಅಗತ್ಯ. ಎಲ್ಲರಿಗೂ ಸಹಕರಾಗಿ ಒಲಿದು ಬರದೇ ಇರುವ ಈ ಕೆಲಸವನ್ನು ಪ್ರಜಾಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ಹಾಗೆ ರೂಢಿಸಿಕೊಳ್ಳುವ ಕಲೆಯನ್ನು ಸಮಾಲೋಚನೆಯ ಕೋಸ್ರೂಗಳು ಹೇಳಿಕೊಡುತ್ತವೆ. ಕೊಸ್ರೂ ಮುಗಿದ ಬಿಕ್ವಿ, ತನಿಂದ ಬೇರೆಯವರಿಗೆ ನೋವಾಗಿದೆ ಇರಲಿ ಎಂಬ ಆಶಯದೊಂದಿಗೆ ಸಮಾಲೋಚನೆಗಳನ್ನು ನಡೆಸಲು ಅರಂಭಿಸಿದಾಗ, ಖಿಂಡಿತಾ ಅಂತಹವರು ರೋಗಿಗಳ ಬಳಿ ಒರಟಾಗಿ ನಡೆದುಕೊಳ್ಳುವುದಿಲ್ಲ. ಇರಿಯುವ ಮಾತುಗಳು ಅವರಿಂದ ಬರುವುದಿಲ್ಲ. ಸಕಾರಂತಾಗಲೀ, ಮಾರ್ಗದರ್ಶಿ ಸೂತ್ರಗಳೇ ಆಗಲೀ, ಸಮಾಲೋಚಕರ ಅಂತರಂಗವನ್ನು ಸೂತ್ರಾಗಿ ಇಟ್ಟಿಕೊಳ್ಳುವಂತೆ ಕಟ್ಟಬ್ಬಕೆ ಮಾಡಲಾಗದು. ತಮ್ಮ ಅಂತರಂಗದ ನರ್ಮವು ಒರಟಾಗದಂತೆ ಎಚ್ಚರಿಕೆಯಿಂದ ಇರುವುದು ಸಮಾಲೋಚಕರ, ಮನಶ್ವಾಸ್ತ್ರಜ್ಞರ ಕರ್ತವ್ಯವೇ ಆಗಿದೆ.

ಸಮಾಲೋಚಕರ ಮತ್ತು ಮನಶ್ವಾಸ್ತ್ರಜ್ಞರ ಬಳಿಗೆ ಹೋಗಲು ಹಿಂದೆಂಬ ಹಾಕಬಾರದು ಎಂಬ ನಿಟ್ಟಿನಲ್ಲಿ ಎವ್ವೋ ಅರಿವು ಕಾರ್ಯಾಗಾರಗಳು ನಡೆಯುತ್ತವೆ. ಹಾಗೆ ಸಹಾಯವನ್ನು ಬಯಸಿ ಹೋಗುವವರು ಒಹಳ ಎಚ್ಚರಿಕೆಯಿಂದ ಅಯ್ಯೆಗಳನ್ನು ಮಾಡಿಕೊಳ್ಳಬೇಕು ಎಂಬ ಅರಿವನ್ನು ಮಾಡಿಸಬೇಕಾಗಿದೆ.

ಪ್ರತಿಕ್ರಿಯಿಸಿ: [feedback@sudha.co.in](mailto:feedback@sudha.co.in)